




# ಕೈ ಶ್ಯಾವಿಗೆ

**ಬೇಸಿಗೆಯ** ಸುಡು ಬಿಸಿಲು ಶ್ಯಾವಿಗೆ, ಹಪ್ಪಳ- ಸಂಡಿಗೆ ಮಾಡುವವರಿಗೆ ವಾರದಾನವಿದ್ದಂತೆ. ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರಲ್ಲ ಸೇರಿ ಕೈ ಶ್ಯಾವಿಗೆ ಮಾಡುವುದೇ ಒಂದು ಸಂಭ್ರಮದ ವಿಷಯವಾಗಿತ್ತು. ಗೋಧಿಹಿಟ್ಟು, ರವೆ ಮಿಶ್ರಣ ಮಾಡಿ ನೀರಿನೊಂದಿಗೆ ಕಲೆಸಿ ಶ್ಯಾವಿಗೆ ಮಣೆಯ ಮೇಲೆ ಇಬ್ಬರು ಅಥವಾ ಮೂವರು ಮಹಿಳೆಯರು ಹೊಸೆಯುತ್ತಿದ್ದರು. ಇಬ್ಬರು ಮಹಿಳೆಯರು ಹೊಸಿದ ಶ್ಯಾವಿಗೆಯನ್ನು ಬೆತ್ತದ ಕೋಲುಗಳಿಗೆ ಅಲಂಕರಿಸುತ್ತಿದ್ದರು. ಮತ್ತೊಬ್ಬಳು ಬೀಸಣಿಕೆಯಿಂದ ಗಾಳಿ ಬೀಸುತ್ತಿದ್ದಳು. ಉಳಿದ ಮಹಿಳೆಯರು ಚಹಾ, ಉಪಾಹಾರ ಮಾಡುತ್ತಿದ್ದರು. ಮದುವೆಯಲ್ಲಿ, ಹಬ್ಬಹರಿದಿನಗಳಲ್ಲಿ, ಮನೆಗೆ ಹೊಸ ನೆಂಟರು ಬಂದ ಸಂದರ್ಭದಲ್ಲಿ ಶ್ಯಾವಿಗೆ ಪಾಯಸ ಮಾಡಿ ಔತಣ ಏರ್ಪಡಿಸುವ ಸಂಪ್ರದಾಯ ಈಗಲೂ ಇದೆ. ಹಾಗೆಯೇ ಕೇವಲ ಸಿಹಿ ಪದಾರ್ಥವಲ್ಲದೆ ಬೆಳಗಿನ ಉಪಾಹಾರವಾಗಿ ಶ್ಯಾವಿಗೆ ಚಾತ್ ತಯಾರಿಸುವ ರೂಢಿ ನಗರದಲ್ಲಿ ಬೆಳೆಯುತ್ತಿದೆ. ಆದರೆ ವರ್ಣರಂಜಿತ ಪ್ಯಾಕೆಟ್‌ಗಳಲ್ಲಿ ದೊರೆಯುವ ಕಂಪೆನಿ ಶ್ಯಾವಿಗೆ ಈಗ ಮಾರುಕಟ್ಟೆಯನ್ನು ಆವರಿಸಿದ್ದು, ಕೈ ಶ್ಯಾವಿಗೆಯ ಸವಿ ಮರೆಯಾಗಿಬಿಟ್ಟಿದೆ.

-ಜಿಬಿಸಿ ಪಾಟೀಲ್, ಬೆಂಗಳೂರು



# ಹಳೆ ಸೀರೆಯ ಮ್ಯಾಟ್

**ಹಳೆಯದಾದ** ಸೀರೆಯನ್ನು ನಿರುಪಯೋಗಿಯೆಂದು ಮೂಲೆಗೆ ಹಾಕದೆ ಅದರಿಂದ ಆಕರ್ಷಕವಾದ, ಮೋಹಕವಾದ ಬಹುಪಯೋಗಿ ಮ್ಯಾಟ್‌ಗಳನ್ನು ತಯಾರಿಸಿಕೊಳ್ಳಬಹುದು. ಹಳೆಯ ಸೀರೆಯನ್ನು ಕಿರುಬೆರಳಿನ ಗಾತ್ರದಷ್ಟು ಅಗಲವಾಗಿರುವಂತೆ ಉದ್ದಕ್ಕೆ ಕತ್ತರಿಸಿಕೊಳ್ಳಿ, ಆ ತುಂಡುಗಳನ್ನು ಒಂದಕ್ಕೊಂದು ಸೇರಿಸಿ ನಂತರ ಅದನ್ನು ಉಂಡೆಯಾಕಾರದಲ್ಲಿ ಸುತ್ತಿಕೊಂಡು ಸ್ಟೆಟರ್ ಹೆಣೆಯುವ ಕಡ್ಡಿಗಳಿಂದ ಸ್ಟೆಟರ್ ಹೆಣೆದಂತೆ ವೃತ್ತಾಕಾರವಾಗಿ ಹೆಣೆಯಬೇಕು.

ಈ ಮ್ಯಾಟ್‌ಗಳನ್ನು ನೆಲದ ಮೇಲೆ ಕುಳಿತುಕೊಳ್ಳಲು ಹಾಸಬಹುದು, ಕುರ್ಚಿ ಮೇಲೆ ಹಾಕಬಹುದು, ಡೈನಿಂಗ್ ಟೇಬಲ್ ಮೇಲೆ ಕೂಡಾ ಹಾಸಬಹುದು.

ಚಿತ್ರ- ಬರಹ: ಅನುರಾಧ ದೇಸಾಯಿ, ರಾಯಚೂರು



# ನದಿ ದಂಡೆಯಲ್ಲಿ ಮೊಬೈಲ್ ರೀಚಾರ್ಜ್

**ಹರಿದ್ವಾರದ** ಗಂಗಾನದಿಯ ದಂಡೆಯ ಮೇಲೆ ಒಂದು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿತ್ತು. ದೇಶದ ಬಹುತೇಕ ರಾಜ್ಯಗಳ ಸಾವಿರಾರು ಜನ ಅಲ್ಲಿ ನೆರೆದಿದ್ದರು. ಆಗಮಿಸಿದ ಯಾತ್ರಿಗಳಿಗೆ ಮೂರು ದಿನಗಳ ಕಾಲ ಇಳಿದುಕೊಳ್ಳಲು ನದಿಯ ದಂಡೆಯ ಮೇಲೆ ತಾತ್ಕಾಲಿಕ ಬಿಡಾರಗಳನ್ನು ನಿರ್ಮಾಣ ಮಾಡಿದ್ದರು. ಅಲ್ಲಿ ಮೊಬೈಲ್ ರೀಚಾರ್ಜ್ ಮಾಡಲು ಬಿಡಾರಗಳಲ್ಲಿ ವಿದ್ಯುತ್ತಿನ ಸೌಲಭ್ಯವಿರಲಿಲ್ಲ. ಆದರೆ ಸಂಘಟಕರು ಒಂದು ವಿದ್ಯುತ್ ಕಂಬದಿಂದ ಸಂಪರ್ಕ ಕಲ್ಪಿಸಿ ಸಾಮೂಹಿಕ ಮೊಬೈಲ್ ರೀಚಾರ್ಜ್‌ಗಾಗಿ ವ್ಯವಸ್ಥೆ ಮಾಡಿಯೇ ಬಿಟ್ಟರು. ದಂಡೆಯ ಕಲ್ಲುಗಳ ಮೇಲೆ ಮೊಬೈಲ್‌ಗಳನ್ನಿಟ್ಟು ಚಾರ್ಜ್ ಮಾಡಿಕೊಂಡವರು ಅದಷ್ಟೋ ಮಂದಿ. ಆಧುನಿಕ ಸಾಧನಗಳಿಗೆ ದೇಸಿ ವ್ಯವಸ್ಥೆ ಹೇಗಿದೆ ನೋಡಿ.

ಚಿತ್ರ- ಬರಹ: ಡಾ.ಪ್ರಕಾಶ ಗ.ಖಾಡೆ, ಬಾಗಲಕೋಟೆ

